



ತೋರಿಸಿದರೆ ನಮಗೆ ದೇಹ ಮಾತ್ರ ಬೆಳೆದಿದೆ, ಬುದ್ಧಿ ಅಥವಾ ಮಾನಸಿಕ ಸ್ಥಿಮಿತದ ವಿಕಾರದಲ್ಲಿ ನಾವು ಬೆಳೆದೇ ಇಲ್ಲ ಎಂದರ್ಥ! ಮಕ್ಕಳಿಗಿಂತ ಮಾನಸಿಕವಾಗಿ ಹೆಚ್ಚು ಪ್ರಬುದ್ಧರಾಗಿಲ್ಲದ ನಾವು ಅವರಿಗೆ ಇನ್ನೇನನ್ನು ಕಲಿಸಲು ಸಾಧ್ಯ ಯೋಚಿಸಿ?

ವ್ಯಂಗ್ಯ, ಚುಚ್ಚುಮಾತು, ದೂಷಣೆಗಳು ಪರಿಣಾಮಕಾರಿಯಿಲ್ಲ. ಅದು ಪೋಷಕರ ಮನಸ್ಸಿನ ಕಹಿಯನ್ನು ಹೊರಕಾಕುವ ರೂಪ ಮಾತ್ರ. ಸರಳ ನೇರ ಮಾತುಗಳು ಮನಸ್ಸನ್ನು ತಲುಪುವ ಸಾಧ್ಯತೆಗಳು ಹೆಚ್ಚು. ಮಕ್ಕಳು ಏನು ಮಾಡಬೇಕು ಎನ್ನುವುದಕ್ಕಿಂತ ನಿಮ್ಮ ಭಾವನೆಗಳೇನು, ಅನುಭವಗಳೇನು ಎನ್ನುವುದರ ಬಗೆಗೆ ಹೆಚ್ಚಾಗಿ ಮಾತನಾಡಿದರೆ ಮಕ್ಕಳನ್ನು ತಲುಪುವುದು ಸುಲಭ.

### ಓದುವ ರೀತಿ

ಇವತ್ತಿನ ಪರೀಕ್ಷೆಗಳು ಜ್ಞಾಪಕಶಕ್ತಿಯತ್ತ ಹೆಚ್ಚು ಒತ್ತು ನೀಡುತ್ತವೆ. ವಿಷಯಗಳನ್ನು ಗ್ರಹಿಸುವ, ಅದನ್ನು ಮೆದುಳಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಮತ್ತು ಅಗತ್ಯವಿದ್ದಾಗ ಹೊರತೆಗೆಯುವ ರೀತಿ ಮಕ್ಕಳಿಂದ ಮಕ್ಕಳಿಗೆ ಭಿನ್ನವಾಗುತ್ತದೆ. ಹಾಗಾಗಿ ಶಾಲೆಯಲ್ಲಿ ತಿಳಿಸುವ ಅಥವಾ ತಜ್ಞರು ಸೂಚಿಸುವ ವಿಧಾನಗಳನ್ನೇ ಬಳಸಬೇಕೆಂದು ಮಕ್ಕಳನ್ನು ಒತ್ತಾಯಿಸಬೇಕಿಲ್ಲ. ತಮಗೆ ಹೊಂದುವಂತಹ ಓದುವ ವಿಧಾನವನ್ನು ಕಂಡುಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ. ಆರಂಭದಲ್ಲಿ ಇಂತಹ ವಿಧಾನಗಳನ್ನು ಬದಲಿಸುತ್ತಾ ಕೆಲವು ಪ್ರಯೋಗಗಳನ್ನು ಮಾಡಬೇಕಾಗಬಹುದು. ಆ ಹಂತದಲ್ಲಿ ಮಕ್ಕಳ ಅಂಕ ಗಳಿಕೆ ಕಡಿಮೆಯಾಗಲೂಬಹುದು. ನಿಧಾನವಾಗಿ ಮಕ್ಕಳಿಗೆ ತಮಗೆ ಮಾತ್ರ ಹೊಂದುವ ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಅದ್ಭುತವಾಗಿ ಹೆಚ್ಚಿಸುತ್ತದೆ.

ಪೋಷಕರು ಮಾತುಗಳಲ್ಲಿ ಹೊರಗಿನಿಂದ ತುಂಬುವ ಧೈರ್ಯ ಮರುಕ್ಷಣದಲ್ಲೇ ಗೊತ್ತಿಲ್ಲದಂತೆ ಸೋರಿಹೋಗಿರುತ್ತದೆ! ಪೋಷಕರ ತಾಳ್ಮೆ ಮತ್ತು ನಿರಂತರ ಬೆಂಬಲ ಮಾತ್ರ ಮಕ್ಕಳಿಗೆ ತಮ್ಮ ಶಕ್ತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. 'ಪ್ರತಿ ಹಂತದಲ್ಲೂ ನಿನಗೆ ಯಾವುದು ಸರಿ ಅನ್ನಿಸುತ್ತದೆಯೋ ಅದನ್ನು ಪ್ರಯೋಗಿಸು, ಅದರಿಂದ ಉಪಯೋಗ ಆಗದಿದ್ದರೆ ಆ ಮೇಲೆ ಇಬ್ಬರೂ ಸೇರಿ ಬದಲಾಯಿಸೋಣ' ಎನ್ನುವ ಭರವಸೆ ಮಕ್ಕಳ ಹುಮ್ಮಸ್ಸು ಮತ್ತು ಪ್ರಯೋಗಶೀಲತೆಯನ್ನು ಹೆಚ್ಚಿಸುತ್ತದೆ. ನಿಧಾನವಾಗಿ ಅವರ ಸಹಜವಾದ ಪ್ರತಿಭೆ ಹೊರಬರುತ್ತದೆ.

ಈ ರೀತಿಯ ವ್ಯವಸ್ಥೆಯನ್ನು ಈ ವರ್ಷ ಪಾಲಿಸಿದ ಮೇಲೆ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಅಥವಾ ಅಂಕಗಳು ಕಡಿಮೆಯೇ ಆದರೆ

